

Biocon Limited 20th KM, Hosur Road Electronic City Bangalore 560 100, India T 91 80 2808 2808 F 91 80 2852 3423

CIN: L24234KA1978PLC003417

www.biocon.com

BIO/SECL/TG/2025-26/76

August 09, 2025

То,	То,
The Manager	The Manager
BSE Limited	National Stock Exchange of India Limited
Department of Corporate Services	Corporate Communication Department
Phiroze Jeejeebhoy Towers,	Exchange Plaza, Bandra Kurla Complex
Dalal Street, Mumbai – 400 001	Mumbai – 400 050
Scrip Code - 532523	Scrip Symbol – Biocon

Subject: Newspaper Advertisement - Financial Results for the Quarter ended June 30, 2025

Dear Sir/Madam,

In continuation to our letter dated August 07, 2025 with regard to Financial Results for the Quarter ended June 30, 2025, please find enclosed copies of newspaper advertisement published in Financial Express (English Language-All India Edition) and Vijayavani (Kannada-Bengaluru Edition) on August 09, 2025.

The advertisement also includes a Quick Response code and the weblink to access complete financial results for the said period. The above information is also available on the website of the Company at www.biocon.com.

Kindly take the above information on record and acknowledge.

Thanking You,

Yours faithfully,

For Biocon Limited

Ekta Agarwal Interim Company Secretary and Compliance Officer Membership No.: FCS 11388

Enclosed: Copies of Newspaper advertisements



## JINDAL STEEL LIMITED

(Formerly known as Jindal Steel & Power Limited)

(CIN: L27105HR1979PLC009913)

Regd. Office: O. P. Jindal Marg, Hisar -125005 (Haryana) Corporate Secretariat Office: Jindal Centre, Tower-A, 2nd Floor, Plot No.2, Sector-32, Gurgaon-122001 (Haryana) Website: www.jindalsteel.com | Email: investorcare@jindalsteel.com | Tel.: +91 124 6612000

X jindalsteel\_

in jindal steel f jindalsteellimited @ jindalsteel indalsteel

46TH ANNUAL GENERAL MEETING, INFORMATION ON E- VOTING AND RECORD DATE

Notice is hereby given that the 46" Annual General Meeting ("AGM") of the members of Jindai Steel Limited (Formerly known as Jindal Steel & Power Limited) ("the Company") is scheduled to be held on Saturday, August 30, 2025 at 11.00 a.m. (IST) through Video Conferencing (VC)/ Other Audio Visual Means (OAVM) only, to transact the business as detailed in the Notice of the AGM.

The AGM is being held through VC/OAVM in compliance with the applicable provisions of the Companies Act, 2013 ("the Act") read with General Circulars issued by the Ministry of Corporate Affairs ("MCA") General Circular Nos. 14/2020 dated April 8. 2020, 17/2020 dated April 13, 2020, 20/2020 dated May 5, 2020, 02/2021 dated January 13, 2021, 21/2021 dated December 14, 2021, 02/2022 dated May 5, 2022, 10/2022 dated December 28, 2022, 09/2023 dated September 25, 2023 and subsequent circular issued in this regard, the latest being General Circular No. 09/2024 dated September 19, 2024 ("MCA Circulars") permitted holding of the AGM through VC/ OAVM, without the physical presence of the Members at a common venue and the Securities and Exchange Board of India vide its Circular No. SEBI/HO/DDHS/P/CIR/2022/0063 dated May 13 2022, SEBI/HO/CRD/PoD-2/P/ CIR/2023/4 dated January 5, 2023 and SEBI/HO/ CFD/ CFD-PoD-2/P/ CIR/2023/167 dated October 7, 2023 and SEBI/HO/ CFD/CFD-PoD-2/P/CIR/2024/133, October 3, 2024 ("SEBI Circulars").

The Company has sent Integrated Annual Report for the financial year 2024-25 along with the Notice of the AGM on Friday, August 8, 2025, through electronic mode only to those Members whose e-mail addresses are registered with the Company or Registrar & Transfer Agent or Depositories. The requirement of sending physical copy of the Annual Report and Notice of AGM has been dispensed with vide above MCA Circulars and the SEBI Circular. Further, in terms of Regulation 36(b) of SEBI (Listing Obligations and Disclosure Requirements) Regulations, 2015 a letter providing weblink, including the exact path where complete details of the Integrated Annual Report is available will be sent to those shareholders who have not yet registered their email id with the Company/Depositories.

The Integrated Annual Report for the Financial Year 2024-25 along with the Notice of 46" AGM is available on the website of the Company at www.jindalsteel.com, website of the Stock Exchanges namely BSE Limited at www.bseindia.com and National Stock Exchange of India Limited at www.nseindia.com. The Notice of AGM is available on the website of Central Depository Services (India) Limited ("CDSL") at www.evotingindia.com, being the agency appointed for providing e-voting facility.

## RECORD DATE

The record date for the purpose of determining entitlement of Shareholders for the Final Dividend for the Financial Year 2024-25 is Friday, August 22, 2025. The Dividend shall be paid to the Shareholders as on Record Date upon approval of the Shareholders in the AGM.

### E-VOTING

Date: August 8, 2025

**PARTICULARS** 

Revenue from operation

Place: New Delhi

PART-I

Other Income

Total Income from

a) Cost of materials

stock in trade

expense

d) Finance Cost

c) Employee benefits

e) Depreciation and

f) Other expenses

Profit(+)/ Loss(-) before

exceptional items (3-4)

**Total Expenses** 

Exceptional Items

Profit(+)/ Loss(-)

before tax (5-6)

(2) Deferred tax

after Tax (7-8)

Income / (Loss) Total Comprehensive

12 Paid-up equity share capital (Face Value of Re.1/- each)

13 Reserves excluding revaluation reserves as per Balance Sheet of previous accounting year 14 EPS for the period (Rs.) (not annualised)

(9+10)

a. Basic

Notes:

b. Diluted

Net Profit(+)/ Loss(-)

Other Comprehensive

Income for the period

limited review of the aforesaid results.

at www.centuryextrusions.com

Tax Expenses (1) Current tax

b) Changes in Inventories of finished goods,

work in progress and

amortisation expense

operation (1+2) Expenses

consumed

Œ

In compliance with the provisions of Section 108 of the Act read with Rules 20 of the Companies (Management and Administration) Rules, 2014 and Regulation 44 of the Securities and Exchange Board of India (Listing Obligations and Disclosure Requirements) Regulations, 2015, and MCA Circulars, the Company is providing the facility of remote e-voting to the Members prior to the AGM and during the AGM in respect of the business to be transacted at the AGM. The members holding shares either in physical form or in electronic mode as on the cut-off date i.e., Saturday, August 23, 2025, may cast their vote electronically, in accordance with the instructions provided in the notice of AGM. The members are requested to carefully read the instructions given for remote e-voting and e-voting provided in the notice of AGM.

Any person, who acquires shares of the Company, after the dispatch of notice of AGM and becomes member of the Company may obtain the login id and password by sending email at investorcare@jindalsteel.com or may write to the Company Secretary Department at Jindal Centre, Tower-A, 2nd Floor, Plot No.2, Sector-32, Gurugram - 122001.

The Company has appointed M/s Navneet K Arora & Co. LLP, Company Secretaries as the Scrutinizer to scrutinize the e-voting process in the transparent manner.

The Remote e-voting facility will be available during the following voting period:

Date and time of commencement of remote e-voting facility: Wednesday, August 27, 2025 at 09:00 A.M. (IST)

Date and time of end of remote e-voting facility: Friday, August 29, 2025 at 05:00 P.M. (IST).

**CENTURY EXTRUSIONS LIMITED** 

Regd. Office:

113 Park Street, N Block, 2nd Floor, Kolkata - 700016

Email: century@centuryextrusions.com

Website: www.centurvextrusions.com

Tel: +91(033) 2229 1012/1291; Telefax: +91(033) 2249 5656 CIN: L27203WB1988PLC043705

Quarter Ended

11979

12023

9004

92

574

291

76

1658

11695

328

328

83

(22)

267

(5)

262

800

0.33

0.33

30.6.2025 31.3.2025 30.6.2024 31.3.2025 Un-Audited Audited Un-Audited Audited

STATEMENT OF UNAUDITED FINANCIAL RESULTS FOR THE QUARTER ENDED JUNE, 2025

10415

10421

8006

(170)

495

267

122

1387

10107

314

314

78

236

237

800

0.30

0.30

The above results have been reviewed by the Audit Committee at their meeting held on 8th August, 2025 for the quarter ended 30th June 2025 and thereafter were approved by the Board of Directors at their meeting held on 8th August, 2025. The Statutory Auditors of the Company have carried out

These financial results have been prepared in accordance with the recognition and measurement principles of Indian Accounting Standards("IND AS") prescribed under Section 133 of the Companies Act, 2013 read with the relevant rules issued thereunder and the other accounting principles generally

The Company has two business segments i.e. manufacturing of Aluminium

Extruded Products and manufacturing Transmission and Distribution Line

Hardware. However, the Company does not fall under any of the criteria laid

down under Ind AS - 108 and hence segment Reporting not applicable.

The above is an extract of the detailed fromat of quarterly results filed with

the Stock Exchange under Regulation 33 of SEBI (Listing Obligation and Disclosure Requirements) Regulations, 2015. The full format of the

quarterly results are available on the Stock Exchange of BSE at www.bseindia.com, NSE at www.nseindia.com and on Company's website

Ind AS 115, Revenue from Contracts with Customers, mandatory for reporting

periods beginning on or after April 1, 2018, replaces the existing revenue

recognition requirements. As per the assessment of the Company, on

adoption of Ind AS 115, there is an increase in the profit of the Company by

Rs.7.42 Lakhs for the quarter ended 30th June 2025.

The remote e-voting module for voting shall be disabled by CDSL after the aforesaid date and time and remote e-voting shall not be allowed thereafter. However, the facility of e-voting shall also be made available during the AGM and the members, who have not already cast their vote by remote e-voting, shall be able to exercise their right during the AGM.

Members may attend the AGM through VC/OAVM even after exercising their right to vote through remote e-voting but shall not be allowed to vote again through e-voting at the meeting. In case you have any queries or issues regarding e-voting, you may refer the Frequently Asked Questions ("FAQs") and

e-voting manual available at www.evotingindia.com, under help section or write an email to helpdesk.evoting@cdslindia.com or contact at toll free no 1800 21 09911.

(Rs. in lacs Except EPS

10142

10150

7495

436

438

225

87

1142

9823

327

327

83

243

244

800

0.30

0.30

For Century Extrusions Ltd.

Twelve

Months

Ended

43125

43195

33513

(301)

1914

1037

343

5408

41914

1281

1281

308

(21)

994

(2)

992

800

1.24

1.24

70

For Jindal Steel Limited (Formerly known as Jindal Steel & Power Limited).

Sabyasachi Bandyopadhyay Wholetime Director

DIN: 10087103

# NIIT Limited

Regd Office: Plot No. 85, Sector - 32, Institutional Area, Gurugram - 122001 (Haryana) India

Tel: +91 (124) 4293000 Fax: +91 (124) 4293333 Website: www.niit.com Email: investors@niit.com

Corporate Identification Number: L74899HR1981PLC107123

Extract of Unaudited Financial Results for the quarter ended June 30, 2025

(Rs. in Millions, except per share data)

		Consolidated Standalone		dalone					
			Quarter ende	d	Year ended		Quarter ende	d	Year ended pond- Previous
S. No.	Particulars	3 months ended June 30, 2025	ended 3 months June ended March	Correspond- ing 3 months ended June 30, 2024		3 months ended June 30, 2025	Preceding 3 months ended March 31, 2025	Correspond- ing 3 months ended June 30, 2024	
		Unaudited (Refer note 4)	Audited	Unaudited	Audited	Unaudited	Audited	Unaudited	Audited
1	Total Income from Operations	841,17	862.85	824.75	3,575.83	267,64	284.99	300:28	1,259.52
2	Net Profit for the quarter (before Tax, Exceptional and/or Extraordinary items)	69.29	168.35	97.54	591.64	49.03	194.69	58.06	383.33
3	Net Profit for the quarter before tax (after Exceptional and/or Extraordinary items)	50.03	165.85	97.54	589.14	47.75	192.19	58.06	380.83
4	Net Profit for the quarter after tax (after Exceptional and/or Extraordinary items) (before discontinued operations)	42.43	137.73	82.78	495.13	46.63	190.85	57.31	375.86
5	Loss after tax from discontinued operations	(0.51)	(0.76)	(0.83)	(14.97)	(0.51)	(0.76)	(0.83)	(14.97)
6	Net Profit for the quarter after tax (after Exceptional and/or Extraordinary items)	41.92	136.97	81,95	480.16	46.12	190.09	56.48	360.89
7	Total Comprehensive Income for the quarter [Comprising Profit for the quarter (after tax) and other Comprehensive Income (after tax)]	31.94	135.06	78.17	487.16	38.14	185.96	54.87	361.54
8	Paid-up equity share capital (face value of Rs. 2 each, fully paid)	271.45	271.19	270.57	271.19	271.45	271.19	270.57	271.19
9	Reserves excluding revaluation reserves				10,517.53				10,357.74
10	Earnings/(Loss) Per Share (of Rs. 2/- each) (not annualised for the quarter, in Rs.) Continuing Operations - Basic - Diluted	0.32 0.31	0.98 0.97	0.58 0.57	3.52 3.47	0.34 0.33	1.41 1.39	0.43 0.42	2.78 2.74
	Discontinued Operations - Basic	(0.00)	(0.01)	(0.01)	(0.11)	(0.00)	(0.01)	(0.01)	(0.11)
	- Diluted  Continuing and Discontinued Operations - Basic	0.32	0.01)	(0.01)	(0.11)	0.34	(0.01)	0.42	(0.11)
	- Diluted	0.31	0.96	0.56	3.36	0.33	1.38	0.41	2.63

### Notes:

- The above is an extract of the detailed format of guarterly / year ended Financial Results filed with the Stock Exchanges under Regulation 33 of the Securities and Exchange Board of India (Listing Obligations and Disclosure Requirements) Regulations, 2015 (as amended). The full format of Financial Results is available on the website of Stock Exchanges at www.bseindia.com and www.nseindia.com and also on the Company's website www.niit.com under Investors → Disclosures under Regulation 46 of the LODR → Financial Results. The same can also be accessed by scanning the QR code given below.
- The above results were reviewed and recommended by Audit Committee and approved by the Board of Directors at its meeting held on August 08, 2025.

Sr.

Place: Mumbai

Dated :08th August, 2025

3 Total Income from Operations represent revenue from operations.

On April 17, 2025, the Group entered into Share Subscription and Purchase Agreement ("SSPA") and other related transaction documents with iamneo Edutech Private Limited ("NEO") and acquired 70% equity shareholding (on a fully diluted basis) in NEO for a consideration of Rs. 608.90 Million including primary investment of Rs. 100.01 Million. The remaining 30% shareholding of NEO will be acquired by the Group from the NEO promoters in subsequent tranches over the next five years, subject to certain terms and conditions outlined in the SSPA and other transaction documents. The Consolidated Financial Results for guarter ended June 30, 2025, includes performance of NEO for the period from April 17, 2025 to June 30, 2025. Consequently, the results for the current period are not comparable with the corresponding previous periods



By order of the Board For NIIT Limited

Vijay K Thadani Vice-Chairman & Managing Director

Place: Gurugram

## INDIA FINSEC LIMITED

Date: August 08, 2025

REGD. OFFICE: D-16, IST FLOOR, ABOVE ICICI BANK, PRASHANT VIHAR, SECTOR-14, ROHINI, NEW DELHI-110085 WEBSITE: www.indiafinsec.com, EMAIL: indiafinsec@gmail.com, PHONE - 011-47096097 EXTRACT OF STANDALONE AND CONSOLIDATED FINANCIAL RESULTS FOR THE QUARTER ENDED 30TH JUNE 2025 (IND-AS COMPLIANT) (Rs. In lacs)

					(1. \$100 per 21. \$100 per				
		1	STANDALON	E	CONSOLIDATED				
Sr.	Particulars	(	Quarter Ende	d	Quarter Ended				
по		30-Jun-25 (Unaudited)	31-Mar-25 (audited)	30-Jun-24 (Unaudited)	30-Jun-25 (Unaudited)	31-Mar-25 (audited)	30-Jun-24 (Unaudited		
1	Total income from operations (net)	0.88	0.12	58.93	1,869.18	1,815.08	1,709.57		
2	Net Profit for the period (before tax, Exceptional and Extraordinary Items)	(10.70)	(2.21)	50.89	702.76	599.11	583.29		
3	Net Profit / (Loss) for the period before tax (After Exceptional and Extraordinary Items)	(10.70)	(2.21)	50.89	702.76	599.11	583.29		
4	Net Profit / (Loss) for the period after tax (after Extraordinary items)	(8.05)	(1,69)	33,51	535.86	457.22	438.73		
5	Total Comprehensive Income for the period [Comprising Profit/(Loss) for the period (after tax) and other Comprehensive Income (after tax)]	(8.05)	(1.69)	33.51	535.86	457.22	438.73		
6	Paid-Up Equity Share Capital	2,919.17	2,919.17	2,494.17	2.919.17	2,919.17	2,494.17		
7	Reserves (excluding Revaluation Reserve as shown in the Balance Sheet)	-			-	· · · · ·			
8	Earnings Per Share (before & after extraordinary items) (of Rs. 10/- each) Basic: Diluted	(0.03) (0.03)	(0.01)	0.13 0.13	1,84 1,84	7.11 7.11	1.76 1.76		

The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing Obligation and Disclosure Requirements) Regulations, 2015. The full format of the Quarterly Annual Financial Results is available on the Stock Exchanges websites i.e. (www.bseindia.com) and also available on the Company's Website www.indiafinsec.com

The aforesaid results were placed before and reviewed by the Audit Committee and approved by the Board of Directors at its meeting held on 07th August, 2025.

The consolidated results include those of the subsidiary Company viz. IFL Finance Limited (Formerly Known as IFL Housing Finance Limited).

Date : 07.08.2025 Place: New Delhi

For India Finsec Limited Gopal Bansal

Chairman & Managing Director

### MITSU CHEM PLAST LIMITED Registered Office: 329, Gala Complex, 3rd Floor, Din Dayal Upadhyay Marg, Mulund (W), Mumbai – 400 080.

Sr.	PARTICULARS	3 months ended 30.06.2025	3 months ended 31.03.2025	3 months ended 30.06.2024	₹ in Lakhs 12 months ended 31.03.2025
No.	72.00 C C C C C C C C C C C C C C C C C C	Unaudited	Audited	Unaudited	Audited
1	Total Income	8,540.39	9,050.68	8,039.71	33,287.97
2	Profit/(Loss) from ordinary activities before Exceptional items and tax	178.81	475.59	150.18	1,000.75
3	Profit/(Loss) before tax	178.81	475.59	150.18	1,000.75
4	Total Other comprehensive income, net of tax	_	(18.74)		(18.74)
5	Total comprehensive income	131.16	335.44	108.78	706.35
6	Paid up equity share capital (Face Value of ₹10 Each)	1,357.80	1,357.80	1,357.01	1,357.80
7	Other Equity excluding Revaluation Reserve as per balance sheet of previous accounting year		ж	-	8,340.39
8	Basic Earning Per Share (EPS)	0.97	2.61	0.81	-5.39
9	Diluted Earning Per Share (EPS)	0.97	2.61	0.80	5.39

The above is an extract of the detailed format of Quarterly/Annual Financial Results filed with the Stock Exchange under Regulation 33 of the SEBI (Listing and Other Disclosure Requirements) Regulations, 2015. The full format of the Quarterly/Annual Financial Results are available on the website of BSE Ltd. and at the Company's website at www.mitsuchem.com.

. The 37th Annual General Meeting ("AGM") of the Members of Company will be held on Thursday, September 04, 2025 at 04.00 p.m.(IST) through Video Conferencing ("VC") or Other Audio Visual Means ("OAVM") and the Notice of the AGM along with the Annual Report will be sent only by electronic mode to those Members whose email addresses are registered with the Company, Registrar & Share Transfer Agent ("R&T Agent") / Depositories. Annual Report of the Company along with Notice of AGM for the FY25 will also be available on the Company's website at www.mitsuchem.com and on the website of BSE Ltd. at www. bseindia.com. The instructions for joining the AGM will be provided in the Notice of the AGM. The Company is providing remote e-Voting facility ("remote e-Voting") to all its Members to cast their votes on all resolutions as set out in the Notice of the AGM. Detailed procedure for remote e-Voting during the AGM will be provided in the Notice of the AGM. Members who have not updated their bank account details for receiving the dividend directly in their bank accounts and who have not yet registered their email addresses are requested to get their details registered/updated with Depositories /R&T Agent of the Company.

By order of the Board of Directors For MITSU CHEM PLAST LIMITED

Jagdish Dedhia Chairman and Whole-Time Director

### SHREYAS INTERMEDIATES LIMITED (CIN: L24120PN1989PLC145047)

Regd. Office: D-21-24 ,MIDC Lote Parshuram, Taluka Khed, Ratnagiri-415722. Phone No. 02356-272471; Email Id: info.shreyasintermediates@gmail.com; Website: www.shreyasintermediates.co.in

Extract of audited Financial Results for the Quarter Ended 30th June, 2025 (INR in Lacs) Year ended For the Quarter ended on

No.	Particular	30-06-2025 Unaudited	31-03-2025 Audited	30-06-2024 Unaudited	31.03.2025 Audited
1	Total Income from Operations	644	14	12	52
2	Net Profit / (Loss) for the period (before Tax, Exceptional and/or Extraordinary items#)	(34)	(30)	(40)	(159)
3	Net Profit / (Loss) for the period before tax (after Exceptional and/or Extraordinary items#)	(34)	(30)	(40)	(159)
4	Net Profit / (Loss) for the period after tax (after Exceptional and/or Extraordinary items#)	(34)	(30)	(40)	(159)
5	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]			0.50	
6	Equity Share Capital	7,085	7,085	7,085	7,085
7	Reserves (excluding Revaluation Reserve) as shown in the Audited Balance Sheet of the previous year			-	5,846
8	Earnings Per Share (of Rs. 1/- each) (for continuing and discontinued operations) -  1. Basic:	(0.05)	(0.04)	(0.06)	(0.22)
	2. Diluted:	(0.05)	(0.04)	(0.06)	(0.22)

 The above financial results which are published in accordance with Regulation 33 of the SEBI (Listing Obligations & Disclosure Requirements) Regulations, 2015 ('Listing Regulations') have been reviewed by the Audit Committee at a meeting held on 8th August, 2025 and approved by the Board of Directors at their meeting held on 8th August, 2025. The financial results are prepared in accordance with the Ind AS prescribed under Section 133 of the Companies Act, 2013 and other recognised accounting practices and policies.

2) The above is an extract of the detailed format of Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations 2015.

The figures of the previous periods (quarter/year) have been regrouped/rearranged/reclassified wherever considered necessary.

For and on behalf of the Board of Directors

For Shrevas Intermediates Limited

Naresh Kumar Swami

DIN: 09530485



	Particulars	3 months ended 30.06.2025	Year ended 31.03.2025	3 months ended 30.06.2024
1.37.13.41.0		(Unaudited)	Audited	(Unaudited)
1.	Revenue from operations	39,419	1,52,617	34,329
11	Profit before exceptional items and tax	969	17,901	11,135
III	Profit before tax	969	18,866	11,455
IV	Profit attributable to shareholders of the Company	314	10,133	6,597
٧	Total comprehensive income attributable to shareholders of the Company	(1,735)	13,696	6,837
VI	Paid-up equity share capital [Face value of Rs. 5 each]	6,685	6,003	6,003
VII	Reserve as shown in the audited balance sheet	- 8	2,10,437	
VIII	Earnings per share [of Rs. 5 each] (a) Basic (b) Diluted	(not annualised) 0.26 0.26	(annualised) 8.46 8.46	(not annualised) 5,51 5.51

Key standalone financial information

**BENGALURU** 

	Particulars	3 months ended 30.06.2025	Year ended 31.03.2025	3 months ended 30.06.2024	
		(Unaudited)		(Unaudited)	
-1	Revenue from operations	5,371	22,426	5,106	
-11	Profit before tax	(76)	6,609	11	
111	Net Profit for the period	(83)	6,093	9	

- 2. The unaudited standalone and consolidated financial results for the quarter ended June 30, 2025 in respect of Biocon Limited ('the Company') have been reviewed by the Audit Committee and approved by the Board of Directors of the Company at their respective meetings held on August 07, 2025. The reports of the statutory auditors are unqualified.
- . These financial results have been prepared in accordance with Indian Accounting Standards ('Ind AS') prescribed under Section 133 of the Companies Act, 2013 and other accounting principles generally accepted in India and in terms of Regulation 33 of the SEBI (Listing Obligations and Disclosure Requirements) Regulations, 2015.
- . The above is an extract of the detailed format of unaudited Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the unaudited Financial Results are available on the Stock Exchange websites, www.nseindia.com and www.bseindia.com and on the Company's website www.biocon.com/investor-relations and the same can also be accessed by scanning the QR code provided.



Place : Kolkata Chairman and Managing Director Date: 08.08.2025 DIN :- 05252910

Shivanshu Jhunjhunwala

Date: August 7, 2025

Place: Mumbai

epaper.financialexpress.com

### ಬೆಂಗಳೂರು ಸಿಟಿ ಎಕ್ಸ್ಪ್ರೆಸ್

## ಬ್ರಿಕ್ಸ್ ರಾಷ್ಟ್ರಗಳ ಸೆಡ್ಡು

ಹಾರ್ಯ ವಿಚಾರ ಮೋದಿ ಬಲ: ತೆರಿಗೆ ವಿಚಾರ ಕುರಿತು ಟ್ರಂಪ್ ಜತೆ ಮಾತುಕತೆ ನಡೆಸಲು ನಿರಾಕರಿಸಿದ್ದ ಬ್ರೆಜಿಲ್ ಅಧ್ಯಕ್ಷ ಲುಲಾ ಡ ಸಿಲ್ವಾ, ತಾವು ಪ್ರಧಾನಿ ಮೋದಿ ಜತೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದರು. ನಂತರ ದೂರವಾಣಿ ಕರೆ ಮೂಲಕ ಚರ್ಚೆ



ನಡೆಸಿದ್ದರು. ಇದಾದ ನಂತರ ಈಗ ಪುತಿನ್ ಜತೆ ಮೋದಿ ಸಮಾಲೋಚನೆ ನಡೆಸಿದ್ದಾರೆ. ಮತ್ತೊಂದೆಡೆ ಶಾಂಫೈ ಸಹಕಾರ ಶೃಂಗದಲ್ಲಿ ಭಾಗಿಯಾಗಲು ಪ್ರಧಾನಿ ಮೋದಿ ಚೀನಾಗೆ ಪ್ರಯಾಣಿಸು ವುದು ಖಚಿತವಾಗಿದೆ. ಈ ನಡುವೆ, ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್

ರಾಷ್ಟ್ರೀಯ ಭರ್ವತಾ ಸಂಗೀತದ (ವರ್ಸಾರ್ಡಿನ) ಅಪಕ್ ಮೋವರ್ ಗುರುವಾರ ರಷ್ಟ್ರಾ ಅಧ್ಯಕ್ಷ ಪ್ರತಿಸ್ ಭೇಟುವಾಗಿ ಪರ್ಚೆ ನಡೆಸಿದ್ದಾರೆ. ಈ ಮೂಲಕ ಪುಕ್ಷ ಪಿತ್ಯಾಟಿದ 4 ಫುಲ ರಾಷ್ಟ್ರಗಳು ಟ್ರಂತ್ ಬೆದರಿಕೆ ವಿರುದ್ಧ ಬಗ್ಗೆಟ್ಟಾಗುವ ಮೇಲ್ರ ನೀಡಿವೆ. ಅನರತಕ್ಕೆ ನೆತನ್ನಾಹು ನೆರವಿನ ಹಸ್ತ: ಭಾರತದ ಮೇಲಿ ಅಮೆರಿಕ ಹೇರಿರುವ ಕೇಡಕೆ 50 ನುಂಕದ ವಿಜಾವನನ್ನು ನಿರ್ಧಾಯಿಸಲು ಪ್ರಧಾನಿ ಮೇಲಿಗೆ ತಾವು 'ಕೆಲವು ಸಂಚಿತೆ', ನೇಡುವುದಾಗಿ ಇಷ್ಟೇರ್ ಪ್ರಧಾನಿ ಬೆಂಜನಿಯನ್ ನೆತನ್ನಾಹು ತಿಳಿಸಿದ್ದಾರೆ. ಆದರೆ, 'ಪಾಸಗಿಯಾಗಿ' ಸಂಶ್ರೆಯನ್ನು ನೀಡಲಾಗುತ್ತದೆ ಎಂದು ಹಾಸ್ಯಮಯವಾಗಿ ಅವರು ಹೇಳಿದ್ದಾರೆ. ಭರ್ಮೇತ್ರಾದಕರ ನೆಲೆಗಳ ವಿರುದ್ಧ ನಡೆದ ಭಾರತದ ಆಪರೇಷನ್ ನಿಂದೂರದಲ್ಲಿ ಪುರೇಹನ್ ತಣ್ಣಗಳನ್ನು ಒಳಗೊಾಗಿದ್ದು ಅವೆಲ್ಲಸೂ ಜೆನ್ನೂಗಿ ಕೆಲಸ ಮಾಡಿವೆ ಎಂದೂ ನೆತನ್ನಾಹು ಹೇಳಿಕೊಂಡಿದ್ದಾರೆ.

Serve .	အဝင်	ಪ್ರಮುಖ ಜ ನಿನ ನೀರಿ ಚಿ-ತಪ್ರಪುತ್ರ	ಲಾಕಯಗಳ ನ ಮಟ್ಟ ಕ್ಕೂಚಿಕ್ಗಳು	Date Chil	<b>ಎಂ</b> ಪ	ಕ್ ಗಳಲ್ಲಿ
ಜಲಾಶಯ	ಭಾರವದಲ್ಲ	rittej	ಒಳ-ಹೊರಹರಿವು	ಕನ	वरम्	ribej
sataband	492.25	492,24 Cot.	55000-47760	ಮೈಸೂರು	21.0	29.0
ecclus	519.38	519.60 £06.	33138-10000	ತಿವನೊ <u>ಗ</u>	21.0	26.0
eoritiche.	1811.85	1819 eth	7733-7558	C) graca	23.0	30.0
र्वा एव	183	186 60	7513-5164	(Lerlets	22.0	18.0
aborra	588.21	588.24 Apr.	7735-5825			
abortatore	1626.06	1633 eta	33000-32488	ಹುಬ್ಬಳ್ಳಿ	19.8	27.8
fuctors.	124.22	124.80 60	7817-6477	ಕಲಬುರಗಿ	25.2	33.4
eliciti.	2281.92	2284 603	5256-5350	ವಿಜಯಪುರ	23.0	31.0
ಹಾರಂಗಿ	2855.79	2859 ಅಧಿ	1310-2000	choristects	24.0	29.0
ಚೇದಣವತಿ	2922	2922 eth	8141-3483	statcorie	21.5	28.1
aphiliation	2172.16	2175 etc.	3476-2844			
ಮಲಪ್ರಭಾ	2075.80	2079.50 603	1687-194	sioritiet)	20.6	28.5



ವಿಶ್ರೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಜ್ಞಾನ ಸಂಗಮ", ಬೆಳಗಾವಿ – 590018, ಕರ್ನಾಟಕ

ಯ್ಯವಿ.ತಾ.ವಿ./ಬೆ/ಸ್ಕಾ.ಅ./2025-26/ಐ.ಎಫ್.ಟಿ. ನಂ.69/2072 ದಿನಾಂಕ: 07-08-2025

### ಟೆಂಡರ್ ಪ್ರಕಟಣೆ ಜಟೆ ಪದ್ಧತಿ) (ಇ-ಪ್ರೊಕ್ನೂರ್ಮೆಂಟ್ ಮೂಲಕ ಮಾತ್ರ)

ಸ್ಟ್ಯಾಂಡರ್ಡ್ ಟೆಂಡರ್ ಡಾಕ್ಯೂಮೆಂಟ್ಸ್ ಕೆ.ಡಬ್ಲ್ಯೂ ರ ಪ್ರಕಾರ ಇ–ಪ್ರೊಕ್ಯೂರ್ಮೆಂಟ್ ೂಲಕ ಟೆಂಡರ್ನ್ಸ್ ಆಮಂತ್ರಿಸಲಾಗಿದೆ. ಕಾಮಗಾರಿಗಳ ಹೆಸರು: 1) ವಿತಾವಿಯ ಪ್ರಾದೇಶಿಕ ಕಛೇರಿ ಕಲಬುರಗಿಯಲ್ಲಿ ಗ್ರಂಥಾಲಯ, ಅತಿಥಿ ಗೃಹ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ವಸತಿ ನಿಲಯಗಳಲ್ಲಿ ವೈ-ಫೈ ನೆಟ್ವರ್ಕ್ ಸರಬರಾಜು ಮತ್ತು ಸ್ವಾಪನೆ ಮಾಡುವ ಕಾಮಗಾರಿ ಮೊತ್ತ ರೂ. 61,10,000/- (ತೆರಿಗೆ ರಹಿತ). ಮತ್ತು 2) ವಿತಾವಿಯ ಪ್ರಾದೇಶಿಕ ಕಛೇರಿ ಕಲಬುರಗಿಯಲ್ಲಿ ಪ್ರದೇಶದ್ವಾರ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ದಸತಿ ನಿಲಯಗಳಲ್ಲಿ ಹೊರಾಂಗಣ ಮತ್ತು ಒಳಾಂಗಣ ಸಿಸಿಟಿವಿ ಕಣ್ಯಾದಲು ದೃದಸ್ಥೆಯನ್ನು ಹೂಲೈಸಾವುದು, ಸ್ವಾಪಿಸಿ ನಿಯೋವನುವ ತಾಮಣಾರಿ ಮೊತ್ತ ರೂ. 58,88,842/– (ತೆರಿಗೆ ರಹಿತ). ಇತರೆ ಮಾಹಿತಗಳನ್ನು

ವೆದ್ಸ್ಟ್ರೌಟ್: https://kppp.karnataka.gov.in ಮೂಲಕ ದಿನಾಂಕ 07-08-2025 ರಿಂದ ಪಡೆದುಕೊಳ್ಳಬಹುದು. ಸಹಿ/- ಕುಲಸಚಿವರು ್ಷ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ

## ಅಭಿಮಾನ್ ಸ್ಟುಡಿಯೋ ಬಳಿ ರಾತ್ರೋರಾತ್ರಿ ಕಾರ್ಕಾಚರಣೆ । ಸರ್ಕಾರದ ಕ್ರಮಕ್ಕೆ ಕಿಡಿ

## ಡಾ. ವಿಷ್ಣುವರ್ಧನ್ ಸಮಾಧಿ ನೆಲಸಮ!

ವರ್ಜಯವಾಣ ಸುದ್ದಿಸಲಾ ಬಂಗಳೂರು ಅಭಿಮಾನ್ ಸೈನಿಯ ಅವರಣಗಳಿದ್ದಾರೆ. ಈ ಅಭಿಮಾನ್ ಸೈನಿಯ ಅವರಣದಲ್ಲಿದ್ದ ಡಾ. ವಿಷ್ಣುವರ್ಧನ್ ಸಮಾಧಿಗೆ ಕೆಟ್ಟಿ ಸಂಬಂಧಿಸಿದಂತೆ ರಾಜ್ಯ ಸರ್ಕಾರ, ಹಿರಿಯ ನಟ ಬಾಲಕೃಷ್ಣ ಕುಟುಂಬ ಹಿಡುಗಳ ನಡುವಿನ ಗೊಂದುಕೈ ತೆರೆದಿದ್ದರೆ. ಹೈಕೋರ್ಟ್ ಸ್ಟ್ರೆ ಅದೇಶದ ಮೇಲೆಗೆ ಗುರುವಾರ ತಡರಾತ್ರಿ ಪೊಲೀಸರ ಬಿಗಿಸುವುತೆಯಲ್ಲಿ ಫ್ರೆ ಡಾ. ವಿಶ್ವುವರ್ಧನ್ ನಮಾಧಿಯನ್ನು ತರವುಗೊಳಿಸಲಾಗಿದೆ. ಶುಕ್ರವಾರ ಬೆಳಿಗ್ಗೆ ವಿಷಯ ತಿಳಿದು ನೂರಾರು ಅಭಿಮಾನಿಗಳು

ಜಮಾಯಿಸಿದ್ದರು. ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿವಾದದ ಹಿನ್ನೆಲೆ: 2009ರ ಡಿ. 30ರಂದು ಡಾ. ವಿಷ್ಣುವರ್ಧನ್ ನಿಧನ ಹೊಂದಿದರು. ಅವರ ಪಾರ್ಥಿವಶರೀರವನ್ನು ನಟ ಬಾಲಕೃಷ್ಣ ಅವರ ಕುಟುಂಬದ ಒಡೆತನದಲ್ಲಿದ್ದ ಅಭಿಮಾನ್ ಸುಡಿಯೋ ಅವರಣದಲ್ಲಿ ಅಂತೃತ್ತಿಯೆ ನೆರವೇರಿಸಲಾಗಿತ್ತು. ಆದರೆ, 20 ಎಕರೆಯ ಸುಡಿಯೋ

ಸಂಬಂಧಿಸಿದಂತೆ ಕ್ಕೆ ಸುಕ್ಕಳಾದ ಗೀತಾ ಶ್ರೀನಿವಾಸ್ ಮತ್ತು ಕೋರ್ಟ್ ನಲ್ಲಿ ಬಾಲಕೃಷ್ಣ ಗಣೇಶ್ ಕೋರ್ಟ್ ನ್ಲು 2004ರಿಂದಲೂ ವ್ಯಾಜ್ಯ ನಡೆಯುತ್ತಿತ್ತು. ಹೀಗಾಗಿ ನಟಿ ಡಾ. ಭಾರತಿ ವಿಷ್ಣುವರ್ಧನ್, ಹುಟ್ಟೂರಾದ ಮೈಸೂರಿನಲ್ಲೇ ವಿಷ್ಣು ಸ್ಮಾರಕ ನಿರ್ಮಿಸಬೇಕು ಎಂದು

ಅವರ ಅಂತ್ಯಕ್ರಿಯ ನಡೆದ ಆಭಿಮಾನ್ ಸ್ವಡಿಯೋದಲ್ಲೇ ಸ್ಮಾರಕ ನಿರ್ಮಿಸಬೇಕೆಂದು ಪಟ್ಟು ಹಿಡಿದರು. ಜತೆಗೆ ಅಭಿಮಾನಿಗಳೇ ಸೇರಿ ಶಂಖ ಆಕಾರದ ಸ್ಮಾರಕವನ್ನೂ ನಿರ್ಮಿಸಿದರು. ಸುಡಿಯೋ ಒಡೆತನದ ವ್ಯಾಜ

ಸ್ಟುಡಿಯೋ ಒಡೆತನದ ವ್ಯಾಜ್ಯ ಬಗೆಹರಿಯದ ಕಾರಣ 2017ರಲ್ಲಿ ಕೆಂಗೇರಿ ಸಮೀಪದ ಮೈಲಸಂದ್ರದ 10 ಬಗೆಚರಿಯದ ಕಾರಣ 2017ರಲ್ಲಿ ಕೆಂಗಳಿನ ನಿರ್ದೇಶದ ವೈಲನಂದ್ರದ 10 ಗುಂಟಿ ತನಗರಲ್ಲಿ ಸ್ಥಾರ ಕನಿರ್ದುಶದ ವೃಗ್ಗೆ ಚರ್ಚಗಳು ನೆರೆದರು, ಆದರೆ, ಆದು ತುರಪಕ್ಕ್ ಅರಣ್ಯ ಪ್ರದೇಶದ ಬಫರ್ ಜ್ರೋನ್ ಗೆ ಸೇರುತ್ತದೆ ಎಂದು ವಿರೋದ ವ್ಯಕ್ತಿನಾಯಿತು. ಈ ಮಧ್ಯೆ 2020ರಲ್ಲಿ ಮೈನೂರನಲ್ಲಿ ವಿಜ್ಞಾ ಪ್ರಕರ್ಕ್ನ ತನಗೆ ಗುರುಪಡಿಸಿ ಕಂಶುಪ್ರತ್ವಾತದೆ ಮಾಡಲಾಯಿತು. 2023ರ ಏಫಿಲ್-ನಲ್ಲಿ ಭವ್ಯ ಸ್ಥಾರಕ ಲೋಗಾರ್ಪಣೆ ಮಾರಣಾಯಿತು. 2023ರ ಏಫಿಲ್-ನಲ್ಲಿ ಭವ್ಯ ಸ್ಥಾರಕ ಲೋಗಾರ್ಪಣೆ ಮಾರಣಾಯಿತು. ಅದನಿಂದಲೂ ಭಾರತ ವಿಷ್ಣುವರ್ಧನ್ ಮತ್ತು ಕುಟುಂಬದವರು ಪ್ರತಿ ವರ್ಷ ಮೈನೂರಿಗೆ ತೆರಳಿ ಪೂಜಿ ಸ್ಥರಪುತ್ತಿದ್ದಾರೆ, ಆದರೆ, 2009ರಿಂದಲೂ ಅಥಿರವರ್ನ್ ಪುಡಿಯೋರ್ಡೆ ವಿಷ್ಣು ಸಮಾಧಿ ಎಂದು ನಂಬಿರುವ ಆಧಿನವರ್ಗೆ ಮೊಸಲಿಸುಕ ಪಡೆಸಿ ಪ್ರಕರ್ಣನ ಮತ್ತು ಸಮಾಧಿ ಎಂದು ನಂಬಿರುವ ಆಧಿನವರ್ಗೆ ಮೊಸಲಿಸುಕ ಪಡೆಸಿ ಸಂಸ್ಥರವಾಗಿ ಹೇಗಾಗಿ ನೀಡಾಗಿ ಅಭಿಮಾನಿಗಳು ಪ್ರತಿವರ್ಷ ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಿದ್ದರು. ಹೀಗಾಗಿ ಆಲ್ಲಿಯೇ ಜಾಗ ನೀಡಬೇಕೆಂದು ಹೈಕೋರ್ಟ್ ನಲ್ಲಿ ಸಾವಕ ಅರ್ಜಿ ಸಲ್ಲಿಸಿದರು. ಆದರೆ, ಕೋರ್ಟ್ ಅರ್ಜಿಯನ್ನು ವಜಾ ಮಾಡಿತು.

ಇದೆಲ್ಲದರ ನಡುವೆ 2018ರಲ್ಲಿ ಶ್ರೀನಿವಾಸ್ ಮತ್ತು 2024ರಲ್ಲಿ ಗಣೀಶ್ ವಿಧಿವಶರಾದರು. ಬಾಲಕೃಷ್ಣ ಪುತ್ರಿ ಗೀತಾ ಮತ್ತು ಗಣೀಶ್ ಪುತ್ರ ಕಾರ್ತಿಕ್ ನಡುವೆ ಅಭಿಮಾನ್ ಸ್ಟುಡಿಯೋ ಒಡೆತನದ ವ್ಯಾಜ್ಯ ಮುಂದುವರಿದಿತ್ತು.



GB. ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್, ಈ ಘಟನೆಯನ್ನು ಕರಾಳ ದಿನ ಎಂದಿದ್ದಾರೆ. 'ಕೊನೆಗೂ ಡಾ. ವಿಷ್ಣುವರ್ಧನ್ ಪುಣ್ಮಭೂಮಿಯನ್ನು ನೆಲಸಮ ಮಾಡಿಬಿಟ್ಟರು. 11 ವರ್ಷಗಳ ಹೋರಾಟ ನೀರಿನಲ್ಲಿ ಮಾಡಿದ ಹೋಮದಂತಾಯಿತು. ಅವರಿಗೆ 10 ಗುಂಟೆ ಜಾಗ ನೀಡಲಾಗದ ನಾಚಿಕೆಗೇಡಿನ

ಸರ್ಕಾರವಿದು. ನಮಗೆ ಮೈಸೂರಿನಲ್ಲಿ ಜಾಗ ಸಿಕ್ಕಿದ್ದು, ಸ್ಕಾರಕವೂ ಆಗಿದೆ. ಹೀಗಾಗಿ ಅಭಿಮಾನ್ ಸ್ಟುಡಿಯೋ ಜಾಗ ಕೇಳುವುದಿಲ್ಲ ಎಂದುಬಿಟ್ಟರು. ಒಬ್ಬ ಮೇರು ಕಲಾವಿದನಿಗೆ 10 ಗುಂಟೆ ಜಾಗ ನೀಡಲಾಗದ ವ್ಯವಸ್ಥೆಗೆ ಧಿಕ್ಕಾರ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.



ಉತ್ತರಹಳ್ಳಿ-ಕೆಂಗೇರಿ ಮುಖ್ಯರಸ್ತೆಯಲ್ಲಿರುವ ಅಭಿಮಾನ್ ಸ್ಟುಡಿಯೋದಲ್ಲಿ ಡಾ.ವಿಷ್ಟುವರ್ಧನ್ ಸಮಾಧಿ ಸ್ಥಳದಲ್ಲಿ ಮಂಟಪ ನಿರ್ಮಿಸಿದ್ದ ದೃಶ್ಯ (ಎಡಚಿತ್ರ). ಗುರುವಾರ ತಡರಾತ್ರಿ ಅದನ್ನು ನೆಲಸಮಗೊಳಿಸಿರುವುದು (ಬಲಚಿತ್ರ).

ಹದಿನೈದು ಅಭಿಮಾನಿಗಳು ವಶಕ್ಕೆ ನಟ ವಿಷ್ಣುವರ್ಧನ್ ಸಮಾಧಿ ತೆರವು ಗೊಳಿಸಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ 15 ಅಭಿಮಾನಿಗಳನ್ನು ಮುನ್ನಜ್ಞರಿಕೆ ಕ್ರಮವಾಗಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ವಂತೆ ಹೈಕೋರ್ಟ್ ಆದೇಶಿಸಿತ್ತು. ಎರಡು ನಲ್ಲಿ ಸಮಾಧಿ ತೆರವುಗೊಳಿಸುವಂತೆ ವಿಶೇಷ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿತ್ತು. ಆದರ ಆನ್ವಯ ಗುರುವಾರ ರಾತ್ರಿ ಸಮಾಧಿಯನ್ನು ತೆರವು ಮಾಡಲಾಗಿದೆ. ಕೋರ್ಟ್ ಆದೇಶವಿರುವುದರಿಂದ ಪ್ರತಿಭಟನೆಗೆ ಅವಕಾಶವಿಲ್ಲ. ಹೀಗಾಗಿ ಮನ್ನೆಜ್ಟರಿಕೆ ಕ್ರಮವಾಗಿ ಅಭಿಮಾನಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರದ ನೈಋತ್ಯ ವಿಭಾಗದ ಡಿಸಿಪಿ ಅನಿತಾ ಬಿ. ಹದ್ದಣ್ಣನವರ್ ತಿಳಿಸಿದ್ದಾರೆ.

#### ನಿರ್ದೇಶಕ ರವಿ ಶ್ರೀವತ್ನ ಕಣ್ಣೀರು ಡಾ. ವಿಷ್ಣುವರ್ಧನ್ ಸಮಾಧಿ ಕೆಡವಿರುವುದ



ರಾತ್ರೋರಾತ್ರಿ ಸಮಾಧಿಯನ್ನು ಕೆಡವಿದ್ದೇಕೆ? ನಾವು ಅವತ್ತು ಯಜಮಾನರನ್ನು ಕಳೆದು ಕೊಳ್ಳಲಿಲ್ಲ. ಇವತ್ತು ನಿಜವಾಗಲೂ ಯಜಮಾನರನ್ನು ಕಳೆದು ಕೊಳ್ಳಲಿಲ್ಲ. ಇವತ್ತು ನಿಜವಾಗಲೂ ಯಜಮಾನರನ್ನು ಕಳೆದು ಕೊಂಡವು. ನಮ್ಮನ್ನು ಈ ಸಮಾಜ ಅನಾಥರನ್ನಾಗಿ ಮಾಡಿ ಬಿಟ್ಟಿತು. ಎರಡನೇ ಬಾರಿ ಎಲ್ಲರೂ ಸೇರಿ ನಮ್ಮ ಯಜಮಾನ ರನ್ನು ಸಾಯಿಸಿಬಿಟ್ಟರು. ಹಬ್ಬದ ದಿನ ಎಲ್ಲರೂ ಪ ದೂಟ, ಒಬ್ಬಟ್ಟಿನೂಟ ಮಾಡಿ. ಆರಡಿ, ಮೂರಡಿ ಜಾಗವನ್ನೂ ಕಿತ್ತುಕೊಂಡು, ಇನ್ನೆಷ್ಟು ಲಕ್ಷ್ಮೀಯನ್ನು ಇಟ್ಟು ಕೊಂಡು ಪೂಜೆ ಮಾಡುತ್ತೀರಿ' ಎಂದು ಕಚ್ಚೇರು ಹಾಕಿದ್ದಾರೆ



\_ ■ ನಟ ಬಾಲಕೃಷ್ಣ

ಸುದ್ದಿವಾಹಿನಿಗಳಲ್ಲಿ ವಿಷಯ ತಿಳಿದು ಶಾಕ್ ಆದೆ

್ಲಾ ೧೦ ರಾತ್ಯೇರಾತ್ರಿ ಡಾ. ವಿಷ್ಣು ಸಮಾಧಿ ನೆಲಸಮ ಮಾಡಿರುವ ಬಗ್ಗೆ ಬಾಲಕೃಷ್ಣ ಪುತ್ರಿ ಗೀತಾ ಬಾಲಿ ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ 'ವಿಜಯವಾಡೆ' ಜತೆ ಮಾತನಾಡಿದ ಅವರು, 'ವಿಷ್ಣುವರ್ಧನ್' ಸಮಾಧಿ ಕೆಡವಿರುವುದು ತಪ್ಪು. ಈ ರೀತಿ ನಡೆದಿದೆ ಅಂತ ನನಗೂ ಗೊತ್ತಿರಲಿಲ್ಲ. ಸುದ್ದಿವಾಹಿನಿಗಳಲ್ಲಿ ನೋಡಿ ಶಾಕ್ ಆದೆ. ಎಲ್ಲರೂ ನನ್ನನ್ನು ದೂಷಿಸುತ್ತಿದ್ದಾರೆ. 10 ಎಕರೆ ಮಾರಿ, ಮಾಲ್ ಮಾಡುತ್ತಿದ್ದಾರೆ ಎಂಬ ವಿಷಯ ತಿಳಿಯುತು. ಆದರೆ, ನಿಜವಾಗಲ ಏನಾಗಿದೆ, ಯಾರು ಖರೀದಿಸಿದ್ದಾರೆ ಏನೂ ಗೊತ್ತಿಲ್ಲ. ನನಗೆ ಜೀವಬೆದರಿಕೆ ಇರುವುದರಿಂದ ಪುತ್ರಿ ಗೀತಾ " ಅಲ್ಲಿಗೆ ಹೋಗುತ್ತಿಲ್ಲ. ಏನು ನಡೆಯುತ್ತಿದೆ? ಏನೇನಾಗುತ್ತಿದೆ ಅಂತ ನನಗೆ ಗೊತ್ತಾಗುತ್ತಿಲ್ಲ. ಆದರೆ, ವಿಷ್ಣುವರ್ಧನ್ ಅವರ ಅಭಿಮಾನಿಗಳ ಪರ ನಾನು ನಿಲ್ಲುತ್ತೇನೆ' ಎಂದು ಹೇಳಿದ್ದಾರೆ.



ಮೈಸೂರು: ಬೆಂಗಳೂರಿನ ಅಭಿಮಾನ್ ಸ್ಪುಡಿಯೋ ನಡೆಯುತು. ಎಲ್ಲರೂ ವರಮಹಾಲಕ್ಷ್ಮೀ ಹಬ್ಬವನ್ನು ದಲ್ಲಿರುವ ನಟ ವಿಖ್ಣವರ್ಧನ್ ಅವರ ಸಮಾಧಿಯನ್ನು ಸಡಗರದಿಂದ ಆಚರಿಸುತ್ತಿದ್ದಾರೆ. ಆದರೆ, ವಿಖ್ಣ ಧ್ವಂಸ ಮಾಡಿರುವುದನ್ನು ಖಂಡಿಸಿ ಅಭಿಮಾನಿಗಳು ಅಭಿಮಾನಿಗಳಿಗೆ ಇಂದು ಕರಾಳ ದಿನವಾಗಿದೆ. ಅವರ ದ್ವಂಸ ಮಾಡಿರುವುದನ್ನು ಖಂಡಿಸಿ ಅಭಿಮಾನಿಗಳು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಇರುವ ಡಾ. ವಿಷ್ಣುವರ್ಧನ್ ಉದ್ಯಾನ ಮುಂಭಾಗದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ

ಸಾವು ಮತ್ತೊಮ್ಮೆ ನೆನಪಾಗುತ್ತಿದೆ. ಕೂಡಲೇ ಸರ್ಕಾರ ಮಧ್ಯಸ್ಥಿಕೆ ವಹಿಸಿ ಅಭಿಮಾನಿಗಳ ಸಭೆ ಕರೆದು ಇದರ ಬಗ್ಗೆ ಸ್ವಷ್ಟೀಕರಣ ಕೊಡಬೇಕು. ಜತೆಗೆ, ಅಭಿಮಾನಿಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅಭಿಮಾನಿ ಬಳಗದ ಅಧ್ಯಕ್ಷ ಎಂ.ಡಿ. ಪಾರ್ಥಸಾರಥಿ ಆಗ್ರಹಿಸಿದರು.

#### ನಾಳೆಯಿಂದ ರಾಯರ ಆರಾಧನಾ ಮಹೋತ್ತವ

ಬೆಂಗಳೂರು: ಶ್ರೀ ಗುರುರಾಜ ಅಸೋಸಿಯೇಷನ್ ವತಿಯಿಂದ ನಗರದ ಎನ್.ಆರ್. ಕಾಲನಿಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಮಂತ್ರಾಲಯ ಶ್ರೀ ರಾಘವೇಂದ್ರ ಗುರುರಾಯರ 354ನೇ

ಆರಾಧನಾ ಮಹೋತ್ಸವ 12ರವರೆಗೆ 10ರಿಂದ ಆಯೋಜಿಸಲಾಗಿದೆ.



<u>ಎನ್ಆರ್</u>

ಶಾರ್ಯಕ್ರಮ ನಡೆಯ ಲಿದೆ. ಪ್ರತಿದಿನ ಬೆಳಗ್ಗೆ ಶ್ರೀ ಸರ್ವಮುಲ, ವಿಷ್ಣುಸಹಕ್ರನಾಮ, ಪರಿಮಳ, ಸುಮಧ್ವವಿಜಯ, ಪರಮಾನಸೂಕ್ರ, ಹರಿವಾಯುಸ್ತುತಿ, ರಾಘವೇಂದ್ರ ಸ್ಕೋತ್ರ ಅಷ್ಟೋತ್ತರ ಇತ್ಯಾದಿ ಪಾರಾಯಣಗಳು ನಡೆಯಲಿವೆ. ರಜತ ರಥೋತ್ಸವ ರಾಜಬೀದಿ ರಥೋತ್ಸವ, ಕನಕಾಭಿಷೇಕ ಇತ್ಯಾದಿ ಕಾರ್ಯಕಮಗಳು ನಿಗದಿಯಾಗಿವೆ. ಡಾ. ಚತುರ್ವೇದಿ ವೇದವ್ಯಾಸಾಚಾರ್ಯ, ಕರ್ನೂಲ್ ತ್ರೀನಿವಾಸಾಚಾರ್ಯ, ರಾಮ ವಿಠಲಾಚಾರ್ಯ, ರಚಿರಾಚಾರ್ಯ, ಡಾ. ಸತ್ಯನಾರಾಯಣಾ ಚಾರ್ಯ, ಶ್ರೀ ಬ್ರಹ್ಮಣ್ಯ ತೀರ್ಥಾಚಾರ್ಯ ಮೊದಲಾದವರಿಂದ ಪ್ರವಚನ, ವಿದ್ವಾನ್ ಶ್ರೀಪ್ರಾದೇಶ ಆಚಾರ್. ಅನಂತ ಕುಲಕರ್ಣಿ.

#### ವಾಹನದ ಡೋರ್ ಹಿಡಿದು ನೇತಾಡಿದ ಟೋಲ್ ನೌಕರ!



**ಆನೇಕಲ್:** ಟೋಲ್ ಶುಲ್ಕ ಕಟ್ಟದೆ ಪರಾರಿ ಆಗುತ್ತಿದ್ದ ಟಾಟಾ ಏಸ್ ವಾಹನ ಆಡ್ಡಗಟ್ಟಿದ ಟೋಲ್ ನೌಕರ, ವಾಹನದ ಡೋರ್ ಹಿಡಿದು ನೇತಾಡಿರುವ ವಿಡಿಯೋ ವೈರಲ್ ಆಗಿದೆ. ಎಲೆಕ್ಟ್ರಾನಿಕ್ಸ್ ಸಿಟಿ ಟೋಲ್ ಗೇಟ್ ಬಳಿ ಘಟನೆ ನಡೆದಿದೆ.

ಟೋರ್ ಗೀಟ್ ಬಳ್ಳ ಘಟನು ನಡುದು. ಪರೀಕ್ಷನೆಗಳ ಹಿಡಿಯಿಂದ ಹೊಸೂರು ಸಂಪರ್ಕಿಸುವ ಟೋರ್ ಗೇಟ್ ಬಳ್ಳಿ ಟಾಟ್ ಮಾರ್ ಚಾಲಕನೊಬ್ಬ ಹೊಸೂರು ಕಡೆ ಹೋಗಲು ಬಂದಿದ್ದ. ಟೋರ್ ಶುಲ್ಲ ಪಾವತಿಸಿದೆ ಮೊಂಡಾಟ ಪರುಮಾಡಿದ್ದು, ಪರಾಶಂಮಾಗಲು ಯತ್ನಿಸಿದ್ದ ಈ ನಕ್ಕಳೆದೆದ್ದಾರು ವಾಹನ ಅಧ್ಯಕ್ಷದ್ದರು. ಅದರೂ ಜಾಲಕ ಏತಾಎತಿ ಅವರ ಮೇಲೆಯೇ. ವಾಹನ ಹರಿಸಲು ಯತ್ನಿಸಿದ್ದ. ಆಗ ನೌಕರ ವಾಹನದ ಡೋರ್ ಹಿಡಿದು ನೇತಾಡಿದ್ದರು. ಆದರೂ ತಲಿಕೆಡಿಸಿಕೊಳ್ಳದ ಚಾಲಕ ವೇಗವಾಗಿಯೇ ಜಾಲನೆ ಮಾಡಿ, ಮಾರ್ಗಮಧ್ಯೆ ರಸ್ತೆ ಬಳಿ ಟೋಲ್ ತಳ್ಳಿ ಪರಾರಿಯಾಗಿದ್ದ. ಈ ವಿಡಿಯೋ ವೈರಲ್ ಆಗಿದ್ದಾನೆ. ಆದರೆ, ಈ ಸಂಬಂಧ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.

## TUNGABHADRA BOARD: TB DAM

der for the Work of "Empanelment of Quality Assuraemore nor the vork or Empanelment of Quality Assurance and danagement consultancy services for Inspection, Teating, Quality ontrol and Monitoring of Dam spillway gate work, TB Dam for the vorks of Removing of stoplog elements, removing of 32 old spillway after and providing 33 new spillway gates of TB Dam in respect of IV& HLC Division, TB Dam under "Works Category" is re-invited to the control of the

Bid Document downloading Start Date & Time:	09.08.2025 at 11:00 AM				
Bid Document downloading End Date & Time	22.08.2025 at 3:00 PM				
Bid Submission End Date & Time:	22:08:2025 at 5:30 PM				
Date of opening of Commercial Stage:	22.08.2025 at 6:00 PM				
Further details can be seen					

08394 - 259114

Sd/- Superintending Engir I.B, TB Board, TB Dam

#### ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಕಛೇರಿ, ಶಿವಮೊಗ್ಗ ವಿಭಾಗ, ಶಿವಮೊಗ್ಗ ಪ್ರಾದೇಶಿಕ ವಿಭಾಗ ಕಛೇರಿ ಡಿ.ಸಿ ಕಾಂಪೌಂಡ್, ಶಿವಮೊಗ್ಗ-577201

phone:08182-272210 FAX No: 08182-22565 EmailID: dcf.shivamoga@gmail.com

od/a-ಹರಾಜು/ಸಿಆರ್-39/2025-26 ದಿನಾಂಕ:01.08.2025

## ಸಂಕ್ಷಿಪ್ತ ಹರಾಜು ಪ್ರಕಟಣೆ n ಮೂಲಕ ಸಾರ್ವಜಕರಿಗೆ ತಿಳಿಯಪಡಿಸುವುದೇನೆಂದರೆ, ಶಿವಮೊಗ್ಗ ಆರಣ ಪಥಾಗದ ವ್ಯಾಪ್ತಿಯಲ್ಲಿ ಬರುವ ಶಿವಮೊಗ್ಗ ಸರ್ಕಾರಿ ಶ್ರೀಗಂಧದ ಡಿಪೋದಕ್ಕ ಸಾಸ್ಯಾರಿಂದ ವಿವರ ಮಾಗದ ಶ್ರೀಗಂಧವನ್ನು ಇ-ಹರಾಜಿನ (MSTC Portal ಮುಖಾಂತರ ಉಪ ಆರಣ್ಣ ಸಂರಕ್ಷಣಾಧಿಕಾರಿಗಳು, ಶಿವಮೊಗ್ಗ ವಿಧಾಗ ವಮೊಗ್ರರವರು ಹರಾಜು ಮಾಡುವರು.

No: MSTC/BLR/KARNATAKA FOREST DEPARTMENT /1/GSWD SANDAL KOTI SHIVAMOGGA/25-26/24478

ಇ-ಪರಾಜಿನ ದಿನಾಂಕ: 01.09.2025. 2. ಸಮಯ: ಪೂರ್ವಾಕ್ನ II.0 1. - ಹರಾಪತಿನ ದಿನಾಂಕ: 0.109.2025. 2. ಸಮಯ ಪೂರ್ವಾಮ [1.00 ಗಂಟೆಯಾದ 3.00 ಗಂಟೆವರೆಗೆ 3. ಪರಾಜಾ ನಡೆಯುವ ಸ್ಥಳ: ಸಕಾಲ್ಕಾರ್ಗಿರದ್ದ ಕೋಕಿ. ಶಿವಮೊಗ್ಗೆ 4. ಹರಾಜಿಗೆ ಇರಕಾದ ಶ್ರೀಗಂಧದ ಅಂದಾಜು ಪ್ರಜಾಣ ಮತ್ತು ಮೊತ್ತು ಏವಿಧ ವರ್ಗದ ಅಂದಾಜು ಶ್ರೀಗಂಧದ ಅಂದಾಜು ಶ್ರೀಗಂಧದ ಅಂತಿ ನಿವರ್ಷಗಳು 5. ಹರಾಜಿಗೆಟ್ಟಿರುವ ಶ್ರೀಗಂಧದ ರಾಟುಗಳನ್ನು ಪರೀದಿದಾರರು ಅಧಿಕೃತ ತಹಾಸಣೆ ನಡೆಸಲು ವಿಗದಿಪಡಿಸಿರುವ ದಿನಾಂಕ: 8.08.2025 ರಿಂದ 2.08.2023 ಕೆಲಗೆ, 10.3.0 ರಿಂದ ಸಂಜೆ 4.30 ಗಂಟೆನೆ ಸ್ಥಳುಸಹಾಯಕ ಆರಣ್ಯ ಸಂರಕ್ಷಣವುಕಾರಿಗಳ ಕಥೆನು, ಸಕಾಲ ಶ್ರೀಗಂಧದ ಕೋಕಿ, ಶಿವಮೊಗ್ಗೆ 6. - ಹರಜನಿನ ಪೂರ್ವಕಾವಿ ಸಭೆಯಾದಾರಕ: 2.08.2025 ರಿಂದ ಪರಜೆ 4.30 ಗಂಟೆನೆ ಸ್ಥಳುಪತ ಆರಣ್ಯ ಸಂರಕ್ಷಣವುಕಾರಿಗಳ ಪರೀದಿ ಪರ್ವಹಣವು ಸಭೆಯ ಸಾರಕ್ಷಣವು ಸಂಕ್ಷಣವುಕಾರಿಗೆ ಸ್ಥಳುಪತ ಆರಣ್ಯ ಸಂರಕ್ಷಣವುಕಾರಿಗಳು ಸಂಕ್ಷಣವು ಸಂಕ್ಷಣವುಕಾರಿಗಳು ಸಂಕ್ಷಣವು ಸಂಕ್ಷಣವವು ಸಂಕ್ಷಣವು ಸಂಕ್ಷಣವು ಸಂಕ್ಷಣವು ಸಂಕ್ಷಣವು ಸಂಕ್ಷಣವು ಸಂಕ್ಷಣವು ಸಂಕ್ಷಣವು ಸಂಕ್ಷಣವು ಸಂಕ್ಷಣವಾಗಿದ್ದ ಸಂಕ್ಷಣವು ಸಂಕ್ಷಣವು ಸಂಕ್ಷಣವು ಸಂಕ್ಷಣವು ಸಂಕ್ಷಣವು ಸಂಕ್ಷಣವು ಸಂಕ್ಷಣವು ಸಂಕ್ಷಣವು ಸಂಕ್ರಣವು ಸಂಕ್ಷಣವು ಸಂಕ್ಷಣವ ೀರಿ, ಶಿವಮೊಗ್ಗ ವಿಭಾಗ, ಶಿವದೊಗ್ಗ

ರಶ್ರೆಗಳು:- 1. ಆಸಕ್ತ ಖರೀದಿದಾರರು ಪೂರ್ವಧಾವಿಯಾಗಿ ಎಂ.ಎಸ್.ಟಿ.ಸಿ. ಲ್ಲಿ ನೋಂದಣಿ ಮಾಡಿಕೊಳ್ಳತಕ್ಷದ್ದು, 2. ಹರಾಜಿನಲ್ಲಿ ಭಾಗವಹಿಸಲು ಇಚ್ಚಿಸುವ ರೀದಿದಾರರು ಹರಾಜಿನ ಪೂರ್ವದಲ್ಲಿ ಹರಾಜಿಗಿಟ್ಟ ಮಾಲನ್ನು ಪರಿಶೀಲಿಸುವುದು ವರೀದಿರಾರರು ಹರಣಜಿನ ಪ್ರವರ್ಧದಲ್ಲಿ ಹರಣಪಿಸುತ್ತ ಮಾಲಾಸ್ತ್ರಿ ಪರಿಶೀಲಿಸುವುದು. 3 ಹರಣಜಿಗೆ ನಟ್ಟ ಮಾಲಿನ ಪ್ರಮರ್ಣದ ಅರಂಪಣಿತುವುದೆ, ಸಹಾರಗಿಟ್ಟ ಮಾಲಾಸ್ತ್ರಿ ಪರ್ಣತಿ ಕಡಿಮೆ ಮಾಡುವ ಅಧಿಕಾರವನ್ನು ಮಾರಾಟ ಮಾಡುವ ಅಧಿಕಾರಿಗಳು ಹೆಚ್ಚಾರಿದ ಪ್ರವರ್ಷದಲ್ಲಿ ಕೋಗಿದ್ದ ವಿರುದಿಗೆ ಸಂಬಂಧಿನಿದಂತೆ ಹುಗುತಿಯಿಂದಿ? ಘಾಗತಿಸುನುವ ಪ್ರವರ್ಷದಲ್ಲಿ ಕೋಗಿದ್ದ ಬಿರುದಿಗೆ ಸಂಬಂಧಿನಿದಂತೆ ಹುಗುತಿಯಿಂದಿ. ಕರಣಣಿ (ಇ.ಎ.ಎ.) ಹಳ್ಳಾರವಲ್ಲ. ಕರ್ನಾಡ್ ಇ.ಎ.ಎ.ಎ.) ಈ ಸ್ವರ್ಧವಲ್ಲ. 6. ಇ. ಇ. ಪರ್ಣಾಶ ಪ್ರಕರ್ಣ ಮಾಡುತ್ತಲ್ಲಿ ಭಾಗತಮಿಸಲು ಆಸ್ತ್ರಿದ್ದರು, ಇ. ಪರಕ್ಕಾಗ ಇನ್ನು ಕ್ಷಮ್ಮೆ ಪ್ರತರ್ಣ ಮಾಡುತ್ತಿದ್ದಾರೆ, ಮಾಡುವ ಪ್ರಕರ್ಣ ಮಾಡುತೊಳ್ಳತಕ್ಕದ್ದು, www.mstcecommerce.com. ಡೌನ್ ಲೋಡ್ ಮಾಡುತೊಳ್ಳತಕ್ಕದ್ದು, www.mstcecommerce.com. ಡೌನ್ ಲೋಡ್ ಮಾಡುತೊಳ್ಳತಕ್ಕದ್ದು, ಮಾರ್ಕಾರಿ ಪ್ರಗಂಧದಂತೆ, ವಿಶಾಸ್ತ್ರಿಗೆ ಪ್ರಕರ್ಣ ಮಾಡುತ್ತಿದ್ದರು, ಮಾಡುತ್ತಿದ್ದರು, ಪ್ರಕರ್ಣ ಶಿಕ್ಷಣಾಗಿದ್ದರು, ವಿಶುವಣಿಗೆ ಪ್ರಕರ್ಣದ ಪರೆಯುಬಹುದು, ಮತ್ತು ಸಂಭರ್ತವಾಗಿದ್ದರು, ಪರ್ಣಕ್ಕಾಗಿದ್ದರು, ಮಾಡುವ ಪ್ರಕರ್ಣದ ಪರೆಯಬಹುದು, ಮತ್ತು ಸಂಭರ್ವತಿಗಳು, ಮಾಡುತ್ತದೆ ಸಂಪರ್ಧಕ್ಕೆ ಸಂಸ್ಥೆಗಳು, ಸಂಪರ್ಧಕ್ಕಾಗಿದ್ದರು, ಸಂಪರ್ಧಕ್ಕಾಗಿದಿದ್ದರು, ಸಂಪರ್ಧಕ್ಕಾಗಿದ್ದರು, ಸಂಪರ್ಧಕ್ಕಾಗಿದ್ದರು, ಸಂಪರ್ಧಕ್ಕಾಗಿದ್ದರು, ಸಂಪರ್ಧಕ್ಕಾಗಿದ್ದರು, ಸಂಪರ್ಧಕ್ಕಾಗಿದ್ದರು, ಸಂಪರ್ಧಕ್ಷಕ್ಕಾಗಿದ್ದರು, ಸಂಪರ್ಧಕ್ಕಾಗಿದಿದ್ದರು, ಸಂಪರ್ಧಕ್ಕಾಗಿದ್ದರು, ಸಂಪರ್ಧಕ್ಕಾಗಿದ್ದರು, ಸಂಪರ್ಧಕ್ಕಾಗಿದ್ದರು, ಸಂಪರ್ಧಕ್ಕಾಗಿದ್ದರು, ಸಂಪರ್ಧಕ್ಕಾಗಿದ್ದರು, ಸಂಪರ್ಧಕ್ಕಾಗಿದ್ದರು, ಸಂಪರ್ಧಕ್ಕಾಗಿದ್ದರು, ಸಂಪರ್ಧಕ್ಕಾಗಿದಿದರು, ಸಂಪರ್ಧಕ್ಕಾಗಿದ್ದರು, ಸಂಪರ್ಧಕ್ಕಾಗಿದ್ದರು, ಸಂಪರ್ಧಕ್ಕಾಗಿದ್ದರು, ಸಂಪರ್ಧಕ್ಕಾಗಿದ್ದರು, ಸಂಪರ್ಧಕ್ಕಿಗೆ ಸಂಪರಕ್ಷಕ್ಕಿಗೆ ಸಂಪರ್ಧಕ್ಕಿಗೆ ಸಂಪರ್ಧಕ್ಕಿಗೆ ಸಂಪರ್ಧಕ್ಕಿಗೆ ಸ

ಸಹಿ/- (ಡಾ.ಅಜ್ಜಯ್ಯಜಿ.ಆರ್) ಉಪ ಅರಣ್ಯ ಸಂ

ಶಿವಮೊಗ್ಗ ವಿಭಾಗ, ಶಿವಮೊಗ್ಗ m no u/tam aosa/5/25-26/45/88/734

#### झारखण्ड सरकार, कार्यपालक अभियंता का कार्यालय, ग्रामीण कार्य विभाग, कार्य प्रमण्डल, चतरा

ई—अल्पकालीन् पुनर्निविदा आमंत्रण सूचना ई—अल्पकालीन् पुनर्निविदा संख्या— 25/RI/2025-26/RWD/CHATRA

दिनांक - 07.08.2025 कार्यपालक अमियन्ता, शामीण कार्य विमाग, कार्य प्रमण्डल, चतरा द्वारा निम्न विवरण के अनुसार e-ement पद्धित से निविदा आमंत्रित की जाती है।

ж. чі.	आईडेन्टिफिकेशन		y.	ाकलित राशि	कार्य समाप्ति	टेण्डर कॉल सं-
		कार्य का नाम	अंक में (लाख)	अक्षर में	काय समाप्त की अवधि	
1	RWD/ CHATRA/154/ 2024-25	कमुद आर.ई.ओ. रोड से खनगड़ा तक पथ निर्माण कार्य (ल2.060 कि.मी.)।		दो करोड़ एकतालीस लाख पचपन हजार पाँच सौ मात्र	12 माह	द्वितीय

असाईट में निविद्या प्रकाशन की तिथि : 12.08
- निविद्या प्राप्ति की असिम तिथि एवं समय : 26.08
- निविद्या आनीत की तिथि एवं समय : 28.08
- निविद्या आमंत्रित करनेवाले पदाधिकारी का नाम एवं पता
- माण्डल, सत्तरा, दितीय तल, दिकास भवन, बदान - निविद्या प्रकोश्य का दूरभाग संस्था : 06541-296208 28.08.2025 अपराहन 3.30 बजे | i पता :— कार्यधालक अभियन्ता, ग्रामीण कार्य विभाग, कार्य

ई—निविदा प्रकोध का दूरमाग संख्या := 06541-296208 विस्तृत जानकारी के लिए वैबसाईट www.jharkhandtenders.gov.in में देखा जा संकता है।

PR.NO.359189 Rural Work Department(25-26):D



ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (ಕರ್ನಾಟಕ ಸರಕಾರದ ಅಧೀನಕ್ಕೆ ಒಳಪಟ್ಟಿದೆ) ಕಾರ್ಯನಿರ್ವಾಹಕ ಅಭಿಯಂತರವರ ಕಥೇರಿ, ಕೃಭಾಜನಿನಿ, ಐಬಿಸಿ, ನಿಮಷೋ ವಿಭಾಗ, ರಾಂತೂರ (ಪ.ಅ). ದೂರವಾಣಿ ಸಂಖ್ಯೆ: 08488–224328,

ಇ–ಮೇಶ್:kbjnleerampur@gmail.com.

### ಟೆಂಡರ್ ಪ್ರಕಟಣೆ (ಕೆಪಿಪಿಪಿ ಪೋರ್ಟಲ್ ಮುಖಾಂತರ ಮಾತ್ರ)

ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಪರವಾಗಿ ಕಾರ್ಯಪಾಲಕ ಅಭಿಯಂತರರು ಕೃಭಾಜನಿನಿ ಐಜಿಸಿ ನಿಮಮೋ ವಿಭಾಗ, ರಾಂಪೂರ (ಪ.ಆ) ಇವರು 2025–26ನೇ ಸಾಲಿನಲ್ಲಿ ಅನುಮೋದನೆಗೊಂಡಿರುವ 02 ಸಂಖ್ಯೆಯ ಕ್ಲೋಜರ್ ಕಾಮಗಾರಿಗಳು ಹಾಗೂ 05 ಸಂಖ್ಯೆಯ ವಿಶೇಷ ದುರಸ್ತಿ ಕಾಮಗಾರಿಗಳ ಒಟ್ಟು ರೂ: 23.16 ಲಕ್ಷ ಮೊತ್ತದ ಕಾಮಗಾರಿಗಳಿಗೆ ಶೇಕಡಾವಾರು ದರದ ಟಿಂಡರನ್ನು ಏಕಮಾತ್ರ ಲಕೋಟಿ ಪದ್ಧತಿಯ ಮೂಲಕ ಟಿಂಡರನ್ನು ಆಹ್ವಾನಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಆನ್ ಲೈನ ಮೂಲಕ ವೆಬ್ ಸೈಟ್ https://kppp.karnataka.gov.in ಮಾಹಿತಿ ಖಚಿತಪಡಿಸಿಕೊಂಡು

- ಕೆ.ಪಿ.ಪಿ.ಪಿ.ಪೋರ್ಟಲ್ https://kppp.karnataka.gov.in ವೆಬ್ಸೈಟ್ ನಿಂದ ಖಾಲಿ ಟೆಂಡರ್ ಬಿಡ್ ದಾಖಲೆಗಳನ್ನು ಡೌನ್ಲೋಡ್ ಮಾಡಿಕೊಳ್ಳುವುದು ಮತ್ತು ಭರ್ತಿ ಮಾಡಿದ ಬಿಡ್ ದಾಖಲೆಗಳನ್ನು ಸಲ್ಲಿಸುವ ದಿನಾಂಕ: 08.08.2025 ರಿಂದ 16.08.2025 ರ ಸಾಯಂಕಾಲ 5.30 ಗಂಟೆಯವರೆಗೆ ಸಲ್ಲಿಸುವುದು
- ಗುತಿಗೆದಾರರು ದಿನಾಂಕ: 08.08.2025 ರಿಂದ 16.08.2025 ಸಾಯಂಕಾಲ 5.30 ಗಂಟೆಯವರೆಗೆ ಇ-ಟೆಂಡರ ಮಸ್ತಕವನ್ನು Access ಮಾಡಬಹುದು • ಭರ್ತಿಗೊಳಿಸಿದ ಇ-ಟೆಂಡರ ಮಸ್ತಕವನ್ನು ದಿನಾಂಕ: 08.08.2025 ರಿಂದ 16.08.2025 ರ ಸಾಯಂಕಾಲ
- 5.30 ಗಂಟೆಯವರೆಗೆ ಸಲ್ಲಿಸುವದು. • ವಕಮಾತ ಲಕೋಟೆಯನ್ನು ಕಾರ್ಯನಿರ್ವಾಹಕ ಅಭಿಯಂತರರು, ಕ್ರಭಾಜನಿನಿ, ಐಬಿಸಿ ನಿಮಮೋ ವಿಭ ರಾಂಪೂರ (ಪಿಎ) ತಾ: ಸಿಂದಗಿ ಜಿಲ್ಲೆ: ವಿಜಯಪೂರ ಕಭೇರಿಯಲ್ಲಿ ದಿನಾಂಕ: 18.08.2025 ರ ಬೆಳಿಗೆ 11.00
- ಹೆಚ್ಚಿನ ಮಾಹಿತಿಗಾಗಿ ಕಾರ್ಯಪಾಲಕ ಅಭಿಯಂತರರು ಕೃಭಾಜನಿನಿ ಐಬಿಸಿ ನಿಮಮೋ ವಿಭಾಗ ರಾಂಪೂರ (ಪ.ಆ) ಕಚೇರಿ ವೇಳೆಯಲ್ಲಿ ಪಡೆಯಬಹುದು ಅಥವಾ https://kppp.karnataka.gov.in ವೆಬ್ಸ್ಟ್ರೆಟ್ ಾಂದ ಪಡೆಯಬಹುದು.
- ಮೇಲ್ಪಂಡ ದಿನಾಂಕಗಳಂದು ಸರ್ಕಾರಿ ರಜೆ ಘೋಷಣೆಯಾದಲ್ಲಿ ಅದರ ಮುಂದಿನ ಕೆಲಸದ ದಿನಾಂಕವನು
- ಯಾವುದೇ ಕಾರಣ ನೀಡದೇ ಟೆಂಡರನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರವನ್ನು ಈ ಕೆಳಗೆ ಸಹಿ ಮಾಡಿದ ಅಧಿಕಾರಿಗಳು ಹೊಂದಿರುತಾರೆ. ಸಹಿ/- ಕಾರ್ಯನಿರ್ವಾಹಕ ಇಂಜಿನೀಯರರು ಕೃಭಾಜನಿನಿ, ನಿಮಹೋ ಐಬಿಸಿ ವಿಭಾಗ, ರಾಂಪೂರ (ಪ.ಅ)

### पेयजल एवं स्वच्छता प्रमंडल सं०-२ धनबाद (प्रथम आमंत्रण) अल्पकालीन ई0 निविदा सूचना सं0- DWSD/DI विनांक - 08.08.2025 कार्थ का विदरण राशि का मुल्य (रुपये में) (रुपये में) Operation and Maintenance service of 10 MLD WTP at Khansish Intake works at rive PAMUNIA, Raw Water Kinamash Intake works at rive PAMUNIA, Raw Water Rising mains-400m dia D. I. 4-9 from WTP (as) WITP Clear Water Stining mains-50. I. 6-9 from WTP (as) Khansish bio ESR (45 Karan)-450mm to 100mm dia Distribution Network D.I. K.<sup>2</sup> and water supply from ESR 2005-2005 (2005) and 100 from 100 (लाख में) 20.08.2025 समय 05.00 बजे अपनाहन तक 21.08.2025 समय 05:00 मजे अपराहन् । कार्याणामा अधिरांता कावपालक जानवात, पेवजल एवं नावधाता प्रमंडल सं0-2, धनबाद। ई0 मुकेश सुमार मंडल कार्यपालक अभियात, पेवजल एवं स्वथामता प्रमंडल सं0-2, धनबाद। 7292898986 निविदा आर्गीतेत करने वाले पदाधिकारी का नाम/पदनाम | विवास वानीवत करने बाते कार्यायय का टीलकोन गं0 - 7722288986 | विदेश कार्यायय कार्यायय कार्यायय कार्यायय कार्यायय कार्यायय कार्यायय कार्याययय कार्याययय कार्याययय कार्यायय कार्याय कार्यायय कार्यायय कार्यायय कार्यायय कार्यायय कार्यायय कार्याय कार्यायय कार्याय कार्याय कार्या

PR 359275 Drinking Water and Sanitation (25-26)\_D पेयजल एवं स्वथ्वता प्रमंडल सं०-2, धनबाद

biones Dit es es la estapad	PATE OFFICE AND ADDRESS OF THE PATE OF THE	SOLIDATED FINANCIAL RESU	Α.	Biocon
_		(Rs. in A	fillion, except pe Year ended	r equity share da
	Particulars	30.06.2025	31.03.2025	30.06.2024
	W-2000000000000000000000000000000000000	(Unaudited)	Audited	(Unaudited)
1	Revenue from operations	39,419	1,52,617	34,329
11	Profit before exceptional items and tax	969	17,901	11,138
111	Profit before tax	969	18,866	11,458
IV	Profit attributable to shareholders of the Company	314	10,133	6,597
٧	Total comprehensive income attributable to shareholders of the Company	(1,735)	13,696	6,837
VI	Paid-up equity share capital [Face value of Rs. 5 each]	6,685	6,003	6,003
VII	Reserve as shown in the audited balance sheet		2,10,437	
VIII	Earnings per share (of Rs. 5 each)	(not annualised)	(annualised)	(not annualised)
	(a) Basic	0.26	8.46	5.51
	(b) Diluted	0.26	8.46	5.5

	Particulars	3 months ended 30.96.2925	Year ended 31.03.2025	3 months ended 30.06.2024
		(Unaudited)	Audited	(Unaudited)
1	Revenue from operations	5,371	22,426	5,106
- 11	Profit before tax	(76)	6,609	11
10	Net Profit for the period	(83)	6,093	9

- ncial Results fled with the Stock Exchanges
  Requirements) Regulations, 2015. The full
  cook Exchange websites, www.meeinds.com
  coordinvestor-petitions and the same can



